



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಬಿಎಸ್ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಸೋಮವಾರ, ೨೦, ಜನವರಿ, ೨೦೨೫ (ಪುಷ್ಯ , ೩೦, ಶಕವರ್ಷ, ೧೯೪೬) BENGALURU, MONDAY, 20, JANUARY, 2025 (PUSHYA, 30, SHAKAVARSHA, 1946)	ನಂ.೪೪ No. 44
-----------------------	--	-----------------

GOVERNMENT OF KARNATAKA

NO: E- RD 35 GRC 2025

**Karnataka Government Secretariat,
M. S. Building,
Bengaluru, Dated: 20.01.2025**

NOTIFICATION

It has come to the notice of the Government that cheating case is registered at Cyber Crime Police Station at Bengaluru City vide FIR No. 0031/2023, that in the said registered case Accused A-1 Shri Deepak, Accused A-2 Shri Shrikanth M. S and other accused in the said case are involved in the fraudulent transactions and failed to return deposits to their depositors.

Hence, the Government has decided to initiate action as per the provisions specified under the Karnataka Protection of Interest of Depositors in Financial Establishments Act, 2004 (Karnataka Act 30 of 2005).

The properties belonging to the said accused may have spread over in various districts and depositors are scattered throughout the State of Karnataka and possibly in other States also. In order to avoid duplication of efforts, necessity has arisen to authorize Competent Authority to call for claims from all the depositors connected to the above said cases in Crime No. 0031/2023 (Shri Deepak and others).

(೧)

Therefore, in exercise of the powers conferred by Section 5(1) of The Karnataka Protection of Interest of Depositors in Financial Establishments Act, 2004 (Karnataka Act.30 of 2005), the Government of Karnataka, here by appoint Assistant Commissioner, Bengaluru North Sub Division as the Competent Authority in respect of above said case in Crime No. 0031/2023 with immediate effect.

By Order and in the name of the
Governor of Karnataka

(Anwar Basha)
Deputy Secretary to Government,
Revenue Department (Services-1,
SSLR & Special Cell)

GOVERNMENT OF KARNATAKA

NO: E-RD 35 GRC 2025

Karnataka Government Secretariat,
M. S. Building
Bengaluru, Dated: 20.01.2025

NOTIFICATION

Whereas, upon considering the reports of the Police Inspector, Office of the Assistant Commissioner of Police, CCB, Economic Offences Wing, Bengaluru City and after due investigation of the complaints of depositors it has come to the notice of the Government, that the accused in the case registered at Cyber Crime Police Station, Bengaluru City Vide FIR No. 0031/2023 A-1 Shri Deepak, A-2 Shri Shrikanth MS and other accused in this case are involved in fraudulent transactions by clandestinely and illegally collecting deposits or money from the general public and thereafter have failed to return the same either after maturity or on demand made by the depositors or complainants with promised interest and other assured benefits and thereby have failed to render the services promised to them.

And whereas, it has further come to the notice of the Government that said accused A-1 Shri Deepak, A-2 Shri Shrikanth MS and other accused in this case and people associating with them have been acquiring lands, movable and immovable properties, cash and others from and out of the deposits or money so collected, from the depositors or complainants and thereby deviating from the intended purposes of accepting the deposits or money.

And whereas, the Government has reason to believe that the actions of the accused A-1 Shri Deepak, A-2 Shri Shrikanth MS and other accused in this case and people associating with them are acting in and detrimental to the interest of the

depositors or complainants whose intention was to defraud the innocent depositors, and it has become necessary to protect the interest of the depositors in the said case FIR No. 0031/2023.

And whereas, now the Government after considering the report of the Police Inspector, Office of the Assistant Commissioner of Police, CCB, Economic Offences Wing, Bengaluru City and satisfying itself about the urgent need to protect the interest of the depositors and in exercise of the powers conferred by sub-section (2) of Section 3 of the Karnataka Protection of interest of Depositors in Financial Establishments Act, 2004 (Karnataka Act 30 of 2005) here by makes the following order, namely:

“ORDER”

Now therefore, in exercise of the powers conferred by sub-section (2) of Section 3 of the Karnataka Protection of interest of Depositors in Financial Establishments Act, 2004 (Karnataka Act 30 of 2005), the Government under the circumstances stated above having satisfied that in order to protect the interest of depositors it is necessary to attach the movable and Immovable properties believed to belong to accused persons A-1 Shri Deepak, A-2, Shri Shrikanth MS and other accused in this case.

Therefore, the Government hereby attaches all the movable and immovable properties as specified in the Annexure-1, 2 and 3 to this order believed to have been acquired by the accused A-1 Deepak, A-2 Shri Shrikanth MS and other accused in this case either in its own name or in the name of any other person from and out of the deposits collected by the depositors in the case registered at Cyber Crime Police Station, Bengaluru City Vide FIR No. 0031/2023 and where it transpires that such money or such other properties of the said accused, or the personal assets of the promoters, partners, directors, managers or members or any other person of the said case is not sufficient for the repayment of the deposits or interest or such other assured benefits to the depositors.

Note: All the aforesaid movable and immovable properties, from the date of publication of this order in the Official Gazette, shall forthwith vest with the Competent Authority, who has been appointed by the Government, pending further orders from the Special Court.

By Order and in the name of the
Governor of Karnataka
(Anwar Basha)
Deputy Secretary to Government,
Revenue Department (Services-1,
SSLR & Special Cell)

ANNEXURE - 1

ಕ್ರಮ ಸಂ.	ಸ್ವತ್ತಿನ ವಿವರ (ಚಕ್ಕುಬಂದಿ ಒಳಗೊಂಡಂತೆ)	ದಾಖಲೆಗಳ ಪ್ರಕಾರ ಸ್ವತ್ತಿನ ಮಾಲೀಕ	ದಾಖಲಾತಿ ವಿವರ	ಖರೀದಿ ದರ (ರೂ. ಗಳಲ್ಲಿ)	ಪ್ರಸ್ತುತ ಮಾರುಕಟ್ಟೆ ದರ(ರೂ.ಗಳಲ್ಲಿ)	ಷರಾ
1	<p>"A" Schedule Property</p> <p>Property bearing No.513 (old No.113, 115, 129, 1605 and 228) on the western side of the Sampige road (Formerly Venkataranga iyengar road) Malleshwaram, Bangalore.</p> <p>Mearsuing 30 feet from North to South 115 feet from East to west, in all measuring 3450 Sqfts.</p> <p>"D" Schedule Property</p> <p>Flat No.3, measuring to an extent of 1080 sqfts, at present BBMP "A" Khatha No. PID No.5-4-228/5, Super build up area along with undivided share of 360 Sqfts.</p> <p>Boundary: East by: Venkataranga lyenger Road (Now Sampige road) West by: Conservancy road. North by: Vacant land belonging to municipality and now occupied by Water works Quarters. South By: Late. Ramaswamaiah's Residence.</p>	<p>1) ಎಂ.ಎ. ಸತೀಶ್</p> <p>2) ಕೆ.ಎನ್.ರೂಪಾ</p> <p>(ಪ್ರಕರಣದ ಆರೋಪಿಗಳು)</p>	<p>ಉಪ ನೊಂದಣಾಧಿಕಾರಿ, ಗಾಂಧಿನಗರ, ಬೆಂಗಳೂರು ರ 1ನೇ ಪುಸ್ತಕದ ದಸ್ತಾವೇಜು ನಂಬರ್‌ಜಿಎಎನ್-1- 06917- 2018-19 ಆಗಿ ಸಿ.ಡಿ. ನಂಬರ್‌ಜಿಎಎನ್‌ಡಿ 376ನೇ ದ್ವರಲ್ಲಿ ದಿನಾಂಕ: 01/03/2019 ರಂದು ನೋಂದಾಯಿ ಸಲಾಗಿದೆ.</p>	96,00,000/-	-	<p>ದಿನಾಂಕ:19/03/2019 ರಂದು 1) ಎಂ.ಎ.ಸತೀಶ್ ಮತ್ತು 2) ಕೆ.ಎನ್.ರೂಪಾ ರವರುಗಳು ಸ್ವತ್ತಿನ ಮೇಲೆ ಕರೂರು ವೈಶ್ಯ ಬ್ಯಾಂಕ್ ಲಿಮಿಟೆಡ್ ನಲ್ಲಿ 50,00,000-00 ರೂ ಗೃಹ ಪಡೆದು ಕೊಂಡು ಮೆಮೊ ರಂಡಮ್ ಆಫ್ ಡೆಪೋಸಿಟ್ ಆಫ್ ಟೈಟಲ್ ಡೀಡ್ಸ್ ಫಾರ್ ರೆಜಿಸ್ಟ್ರೇಷನ್ ಮೂಲಕ ನೋಂದಾಯಿಸಿ ರುತ್ತಾರೆ.</p> <p>ವಿಶೇಷ ನ್ಯಾಯಾಲಯದ ಸ್ಥಿರೀಕರಣ ಆದೇಶ ಬಂದನಂತರ ಅಧಿಕೃತ ಮೌಲ್ಯ ಮಾಪಕರಿಂದ ಮೌಲ್ಯ ಮಾಪನವನ್ನು ಮಾಡಿಸಿ ಮಾರುಕಟ್ಟೆದರವನ್ನು ನಿಗದಿ ಪಡಿಸಲಾಗುವುದು.</p>

No.E RD 35 GRC 2025

(Anwar Basha)
Deputy Secretary to Government
Revenue Department
(SSLR, Services-1 and Special Cell)

ANNEXURE-2

SI No.	Name and Address of account holder	Name of the Bank and its branch	Account Number	Amount Available in Rs.
1	GG Online Private Ltd	IDFC Bank, Frazer Town branch	10048441561	64.00
2	M.S. Shrikant	IDFC Bank, Frazer Town branch	10113964328	82,403.00
TOTAL				82,467.00

ANNEXURE-3

SI No.	Registration	Vehicle Details	Present Market Value	Remarks
1	KA-05 ND-7562	Chassis No: MA3JMT81SNA624625 Engine No: K12MN9128101 Wagon R-Car	-	ವಿಶೇಷ ನ್ಯಾಯಾಲಯದ ಸ್ಥಿರೀಕರಣ ಆದೇಶ ಬಂದನಂತರ ಅಧಿಕೃತ ಮೌಲ್ಯ ಮಾಪಕರಿಂದ ಮೌಲ್ಯ ಮಾಪನವನ್ನು ಮಾಡಿಸಿ ಮಾರುಕಟ್ಟೆದರವನ್ನು ನಿಗದಿ ಪಡಿಸಲಾಗುವುದು.

No. E RD 35 GRC 2025

(Anwar Basha)
Deputy Secretary to Government
Revenue Department
(SSLR, Services-1 and Special Cell)

ಕರ್ನಾಟಕ ಸರ್ಕಾರ

ಸಂಖ್ಯೆ: ಇ-ಆರ್‌ಡಿ 35 ಜಿಆರ್‌ಸಿ 2025

ಕರ್ನಾಟಕ ಸರ್ಕಾರದ ಸಚಿವಾಲಯ

ಬಹುಮಹಡಿ ಕಟ್ಟಡ,

ಬೆಂಗಳೂರು, ದಿನಾಂಕ:20.01.2025

ಅಧಿಸೂಚನೆ

ಪೊಲೀಸ್ ಇನ್ಸ್‌ಪೆಕ್ಟರ್, ಸಹಾಯಕ ಪೊಲೀಸ್ ಆಯುಕ್ತರ ಕಛೇರಿ ಸಿ.ಸಿ.ಬಿ, ಆರ್ಥಿಕ ಅಪರಾಧ ದಳ, ಬೆಂಗಳೂರು ನಗರ ರವರ ವರದಿಯನ್ನು ಪರಿಗಣಿಸಿದ ತರುವಾಯ ಹಾಗೂ ಠೇವಣಿದಾರರ ದೂರುಗಳ ಬಗ್ಗೆ ಯುಕ್ತ ತನಿಖೆಯ ತರುವಾಯ ಸೈಬರ್ ಕ್ರೈಮ್ ಪೊಲೀಸ್ ಠಾಣೆ, ಬೆಂಗಳೂರು ನಗರದಲ್ಲಿ ದಾಖಲಾಗಿರುವ ಮೊಕ್ಕದ್ದಮೆ ಸಂಖ್ಯೆ:0031/2023ರ ಆರೋಪಿಗಳಾದ ಶ್ರೀ ದೀಪಿಕಾ, ಆ-1, ಶ್ರೀ ಶ್ರೀಕಾಂತ್ ಎಂ.ಎಸ್, ಆ-2 ಮತ್ತು ಇತರ ಆರೋಪಿಗಳು ಇವರು ಠೇವಣಿದಾರರಿಂದ ಗುಟ್ಟಾಗಿ ಹಾಗೂ ಕಾನೂನುಬಾಹಿರವಾಗಿ ಠೇವಣಿಗಳನ್ನು ಅಥವಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುವ ಮೋಸದ ವ್ಯವಹಾರಗಳಲ್ಲಿ ತೊಡಗಿರುವುದು ಹಾಗೂ ಆ ತರುವಾಯ ಅವಧಿ ಮುಗಿದ ಮೇಲೆ ಅಥವಾ ಠೇವಣಿದಾರರು ಅಥವಾ ಫರ್ಯಾದುದಾರರು ಸಲ್ಲಿಸಿದ ಬೇಡಿಕೆ ಮೇಲಾಗಲಿ ಆಶ್ವಾಸನೆ ನೀಡಿದ ಬಡ್ಡಿ ಹಾಗೂ ಇತರ ಖಾತರಿ ಪ್ರಯೋಜನಗಳನ್ನು ನೀಡಲು ವಿಫಲವಾಗಿರುವುದು ಹಾಗೂ ಅವರಿಗೆ ಆಶ್ವಾಸನೆ ನೀಡಿದ ಸೇವೆಗಳನ್ನು ಒದಗಿಸಲು ವಿಫಲವಾಗಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

ಸೈಬರ್ ಕ್ರೈಮ್ ಪೊಲೀಸ್ ಠಾಣೆ, ಬೆಂಗಳೂರು ನಗರದಲ್ಲಿ ದಾಖಲಾಗಿರುವ ಮೊಕ್ಕದ್ದಮೆ ಸಂಖ್ಯೆ:0031/2023ರ ಆರೋಪಿಗಳು ಹಾಗೂ ಅವರ ಸಹವರ್ತಿ ಜನರು ಠೇವಣಿದಾರರಿಂದ ಅಥವಾ ಫರ್ಯಾದುದಾರರಿಂದ ಸಂಗ್ರಹಿಸಲಾದ ಹಣದಿಂದ ಜಮೀನು, ಚರ ಹಾಗೂ ಸ್ಥಿರಾಸ್ತಿಗಳನ್ನು, ನಗದು ಹಾಗೂ ಇತರ ವಸ್ತುಗಳನ್ನು ಅರ್ಜಿಸಿರುವುದು ಹಾಗೂ ಆ ಮೂಲಕ ಠೇವಣಿ ಹಾಗೂ ಹಣವನ್ನು ಪಡೆದಿರುವ ಉದ್ದೇಶಿತ ಉದ್ದೇಶಗಳಿಗೆ ಬಳಸದೆ ಬೇರೆ ಕಡೆ ವರ್ಗಾಯಿಸಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

ಸೈಬರ್ ಕ್ರೈಮ್ ಪೊಲೀಸ್ ಠಾಣೆ, ಬೆಂಗಳೂರು ನಗರದಲ್ಲಿ ದಾಖಲಾಗಿರುವ ಮೊಕ್ಕದ್ದಮೆ ಸಂಖ್ಯೆ:0031/2023ರ ಆರೋಪಿಗಳು ಹಾಗೂ ಅವರ ಸಹವರ್ತಿ ಜನರು ಇವರ ಕೃತ್ಯಗಳು ಮುಗ್ಧ ಜನರಿಗೆ ವಂಚಿಸುವ ಉದ್ದೇಶದಿಂದ ಠೇವಣಿದಾರರ ಅಥವಾ ಫರ್ಯಾದುದಾರರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ನಂಬಲು ಸರ್ಕಾರವು ಕಾರಣಗಳನ್ನು ಹೊಂದಿದ್ದು, ಸೈಬರ್ ಕ್ರೈಮ್ ಪೊಲೀಸ್ ಠಾಣೆ, ಬೆಂಗಳೂರು ನಗರದಲ್ಲಿ ದಾಖಲಾಗಿರುವ ಮೊಕ್ಕದ್ದಮೆ ಸಂಖ್ಯೆ:0031/2023ರ ರ ಠೇವಣಿದಾರರ ಹಿತಾಸಕ್ತಿಯನ್ನು ಸಂರಕ್ಷಿಸುವುದು ಅಗತ್ಯವಾಗಿರುತ್ತದೆ.

ಆದ್ದರಿಂದ, ಸರ್ಕಾರವು ಪೊಲೀಸ್ ಇನ್ಸ್‌ಪೆಕ್ಟರ್, ಸಹಾಯಕ ಪೊಲೀಸ್ ಆಯುಕ್ತರ ಕಛೇರಿ ಸಿ.ಸಿ.ಬಿ, ಆರ್ಥಿಕ ಅಪರಾಧ ದಳ, ಬೆಂಗಳೂರು ನಗರ ರವರ ವರದಿಯನ್ನು ಪರಿಗಣಿಸಿ ಹಾಗೂ ಠೇವಣಿದಾರರ ಹಿತಾಸಕ್ತಿಯನ್ನು ಸಂರಕ್ಷಿಸುವುದು ತುರ್ತು ಅಗತ್ಯವಿದೆ ಎಂದು ಸ್ವಯಂ ಮನವರಿಕೆ ಮಾಡಿಕೊಂಡು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತಾಸಕ್ತಿಯ ಸಂರಕ್ಷಣಾ ಅಧಿನಿಯಮ, 2004 (2005ರ ಕರ್ನಾಟಕ ಅಧಿನಿಯಮ, 30)ರ 3ನೇ ಪ್ರಕರಣದ (2)ನೇ ಉಪ-ಪ್ರಕರಣದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಕೆಳಕಂಡಂತೆ ಆದೇಶವನ್ನು ಮಾಡುತ್ತದೆ:

“ಆದೇಶ”

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿಯ ಸಂರಕ್ಷಣಾ ಅಧಿನಿಯಮ, 2004 (2005ರ ಕರ್ನಾಟಕ ಅಧಿನಿಯಮ, 30) ರ 3ನೇ ಪ್ರಕರಣದ (2)ನೇ ಉಪ-ಪ್ರಕರಣದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರವು ಈ ಮೇಲ್ಕಂಡ ಸನ್ನಿವೇಶಗಳ ಹಿನ್ನೆಲೆಯಲ್ಲಿ ಠೇವಣಿದಾರರ ಹಿತಾಸಕ್ತಿಯನ್ನು ಸಂರಕ್ಷಿಸುವ ಸಲುವಾಗಿ ಸೈಬರ್ ಕ್ರೈಮ್ ಪೊಲೀಸ್ ಠಾಣೆ, ಬೆಂಗಳೂರು ನಗರದಲ್ಲಿ ದಾಖಲಾಗಿರುವ ಮೊಕ್ದದ್ದಮೆ ಸಂಖ್ಯೆ:0031/2023ರ ಆರೋಪಿಗಳಾದ ಶ್ರೀ ದೀಪಿಕಾ, ಆ-1, ಶ್ರೀ ಶ್ರೀಕಾಂತ್ ಎಂ.ಎಸ್, ಆ-2 ಇವರಿಗೆ ಹಾಗೂ ಪ್ರಕರಣದ ಇತರ ಆರೋಪಿಗಳಿಗೆ ಸೇರಿದೆ ಎನ್ನಲಾದ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅವಶ್ಯಕವಾಗಿದೆ ಎಂದು ಮನಗಂಡಿರುವುದರಿಂದ, ಆರೋಪಿಗಳಿಗೆ ಸೇರಿದ ಅಂಥ ಹಣ ಅಥವಾ ಅಂಥ ಇತರ ಸ್ವತ್ತುಗಳು ಅಥವಾ ಸಂಸ್ಥೆಯ ಪ್ರವರ್ತಕರ, ಪಾಲುದಾರರ, ನಿರ್ದೇಶಕರ, ವ್ಯವಸ್ಥಾಪಕರ ಅಥವಾ ಸದಸ್ಯರ ಅಥವಾ ಯಾರೇ ಇತರ ವ್ಯಕ್ತಿಯ ವೈಯಕ್ತಿಕ ಆಸ್ತಿಗಳು ಠೇವಣಿಗಳನ್ನು, ಬಡ್ಡಿ ಅಥವಾ ಇತರ ಖಾತ್ರಿ ಪ್ರಯೋಜನಗಳನ್ನು ಠೇವಣಿದಾರರಿಗೆ ಮರುಸಂದಾಯ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರಯಾಪ್ತವಾಗಿಲ್ಲವೆಂದು ಗೊತ್ತಾದಲ್ಲಿ ಸೈಬರ್ ಕ್ರೈಮ್ ಪೊಲೀಸ್ ಠಾಣೆ, ಬೆಂಗಳೂರು ನಗರದಲ್ಲಿ ದಾಖಲಾಗಿರುವ ಮೊಕ್ದದ್ದಮೆ ಸಂಖ್ಯೆ:0031/2023ರ ಆರೋಪಿಗಳು ಸಂಗ್ರಹಿಸಲಾದ ಠೇವಣಿಗಳಿಂದ ತನ್ನ ಹೆಸರಿನಲ್ಲಾಗಲಿ ಅಥವಾ ಯಾರೇ ಇತರ ವ್ಯಕ್ತಿಗಳ ಹೆಸರಿನಲ್ಲಿ ಅರ್ಜಿಸಿದೆ ಎನ್ನಲಾದ ಈ ಆದೇಶದ ಅನುಬಂಧ 1, 2 ಮತ್ತು 3 ರಲ್ಲಿ ನಿರ್ದಿಷ್ಟ ಪಡಿಸಲಾದಂತೆ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಸರ್ಕಾರವು ಈ ಮೂಲಕ ಜಪ್ತಿ ಮಾಡಿಕೊಳ್ಳುತ್ತದೆ.

ಟಿಪ್ಪಣಿ: ವಿಶೇಷ ನ್ಯಾಯಾಲಯದ ಮುಂದಿನ ಆದೇಶದವರೆಗೆ ಬಾಕಿ ಇರಿಸಿ, ಮೇಲೆ ಹೇಳಿದ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಅಧಿಕೃತ ರಾಜ್ಯಪತ್ರದಲ್ಲಿ ಈ ಆದೇಶವು ಪ್ರಕಟಣೆಗೊಂಡ ದಿನಾಂಕದಿಂದ ಸರ್ಕಾರವು ನೇಮಕ ಮಾಡಿರುವ ಸಕ್ಷಮ ಪ್ರಾಧಿಕಾರದಲ್ಲಿ ಕೂಡಲೇ ನಿಯುತವಾಗತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ
(ಅನ್ವಾರ್ ಬಾಷ)
ಸರ್ಕಾರದ ಉಪ ಕಾರ್ಯದರ್ಶಿ,
ಕಂದಾಯ ಇಲಾಖೆ (ಸೇವೆಗಳು-1,
ಭೂಮಾಪನ ಮತ್ತು ವಿಶೇಷ ಕೋಶ)

ಅನುಬಂಧ - 1

ಕ್ರಮ ಸಂ.	ಸ್ವತ್ತಿನ ವಿವರ (ಚಕ್ಕುಬಂದಿ ಒಳಗೊಂಡಂತೆ)	ದಾಖಲೆಗಳ ಪ್ರಕಾರ ಸ್ವತ್ತಿನ ಮಾಲೀಕ	ದಾಖಲಾತಿ ವಿವರ	ಖರೀದಿ ದರ (ರೂ. ಗಳಲ್ಲಿ)	ಪ್ರಸ್ತುತ ಮಾರುಕಟ್ಟೆ ದರ(ರೂ.ಗಳಲ್ಲಿ)	ಷರಾ
1	<p>"A" Schedule Property</p> <p>Property bearing No.513 (old No.113, 115, 129, 1605 and 228) on the western side of the Sampige road (Formerly Venkataranga iyengar road) Malleshwaram, Bangalore.</p> <p>Mearsuing 30 feet from North to South 115 feet from East to west, in all measuring 3450 Sqfts.</p> <p>"D" Schedule Property</p> <p>Flat No.3, measuring to an extent of 1080 sqfts, at present BBMP "A" Khatha No. PID No.5-4-228/5, Super build up area along with undivided share of 360 Sqfts.</p> <p>Boundary: East by: Venkataranga Iyenger Road (Now Sampige road) West by: Conservancy road. North by: Vacant land belonging to municipality and now occupied by Water works Quarters. South By: Late. Ramaswamaiah's Residence.</p>	<p>1) ಎಂ.ಎ. ಸತೀಶ್</p> <p>2) ಕೆ.ಎನ್ .ರೂಪಾ</p> <p>(ಪ್ರಕರಣದ ಆರೋಪಿಗಳು)</p>	<p>ಉಪ ನೊಂದಣಾಧಿಕಾರಿ, ಗಾಂಧಿನಗರ, ಬೆಂಗಳೂರು ರ 1ನೇ ಪುಸ್ತಕದ ದಸ್ತಾವೇಜು ನಂಬರ್‌ಜಿಎಎನ್-1- 06917- 2018-19 ಆಗಿ ಸಿ.ಡಿ. ನಂಬರ್‌ಜಿಎಎನ್‌ಡಿ 376ನೇ ದ್ವರಲ್ಲಿ ದಿನಾಂಕ: 01/03/2019 ರಂದು ನೋಂದಾಯಿ ಸಲಾಗಿದೆ.</p>	96,00,000/-	***	<p>ದಿನಾಂಕ:19/03/2019 ರಂದು 1) ಎಂ.ಎ.ಸತೀಶ್ ಮತ್ತು 2) ಕೆ.ಎನ್.ರೂಪಾ ರವರುಗಳು ಸ್ವತ್ತಿನ ಮೇಲೆ ಕರೂರು ವೈಶ್ಯ ಬ್ಯಾಂಕ್ ಲಿಮಿಟೆಡ್ ನಲ್ಲಿ 50,00,000-00 ರೂ ಗೃಹ ಪಡೆದು ಕೊಂಡು ಮೆಮೊ ರಂಡಮ್ ಆಫ್ ಡೆಪೋಸಿಟ್ ಆಫ್ ಟ್ರೆಸ್ಟಲ್ ಡೀಡ್ಸ್ ಫಾರ್ ರೆಜಿಸ್ಟ್ರೇಷನ್ ಮೂಲಕ ನೋಂದಾಯಿಸಿ ರುತ್ತಾರೆ.</p> <p>ವಿಶೇಷ ನ್ಯಾಯಾಲಯದ ಸ್ಥಿರೀಕರಣ ಆದೇಶ ಬಂದನಂತರ ಅಧಿಕೃತ ಮೌಲ್ಯ ಮಾಪಕರಿಂದ ಮೌಲ್ಯ ಮಾಪನವನ್ನು ಮಾಡಿಸಿ ಮಾರುಕಟ್ಟೆದರವನ್ನು ನಿಗದಿ ಪಡಿಸಲಾಗುವುದು.</p>

ಸಂಖ್ಯೆ: ಇ ಕಂಇ 35 ಜಿಆರ್ ಸಿ 2025

(ಅನ್ವರ್ ಬಾಷ)

ಸರ್ಕಾರದ ಉಪಕಾರ್ಯದರ್ಶಿ,
ಕಂದಾಯ ಇಲಾಖೆ
(ಸೇವೆಗಳು-1, ಭೂಮಾಪನ ಮತ್ತು ವಿಶೇಷ ಕೋಶ)

೨

ಅನುಬಂಧ -2

SI No.	Name and Address of account holder	Name of the Bank and its branch	Account Number	Amount Available in Rs.
1	GG Online Private Ltd	IDFC Bank, Frazer Town branch	10048441561	64.00
2	M.S. Shrikant	IDFC Bank, Frazer Town branch	10113964328	82,403.00
TOTAL				82,467.00

ಅನುಬಂಧ -3

SI No.	Registration	Vehicle Details	Present Market Value	Remarks
1	KA-05 ND-7562	Chassis No: MA3JMT81SNA624625 Engine No: K12MN9128101 Wagon R-Car	-	ವಿಶೇಷ ನ್ಯಾಯಾಲಯದ ಸ್ಥಿರೀಕರಣ ಆದೇಶ ಬಂದನಂತರ ಅಧಿಕೃತ ಮೌಲ್ಯ ಮಾಪಕರಿಂದ ಮೌಲ್ಯ ಮಾಪನವನ್ನು ಮಾಡಿಸಿ ಮಾರುಕಟ್ಟೆದರವನ್ನು ನಿಗದಿ ಪಡಿಸಲಾಗುವುದು.

ಸಂಖ್ಯೆ: ಇ ಕಂಇ 35 ಜಿಆರ್ ಸಿ 2025

(ಅನ್ವರ್ ಬಾಪು)
ಸರ್ಕಾರದ ಉಪಕಾರ್ಯದರ್ಶಿ,
ಕಂದಾಯ ಇಲಾಖೆ
(ಸೇವೆಗಳು-1, ಭೂಮಾಪನ ಮತ್ತು ವಿಶೇಷ ಕೋಶ)